

## ವೈದ್ಯ ಬಂದ ನೋಡಿ ವೆಂಕಟನೆಂಬ

- 1. Ref.:** Shri Purandara Dasara Sahitya Part – 3, Mahatmya Gnyana, edited by Shri Betageri Krishna Sharma and Shri Bengeri Huchhu Rayaru.
- 2. Note:** The singer has followed these wordings fully.

ರಾಗ: ಮೋಹನ ತಾಳ: ಆದಿ

ವೈದ್ಯ ಬಂದ ನೋಡಿ - ವೆಂಕಟನೆಂಬ

ವೈದ್ಯ ಬಂದ ನೋಡಿ || ಪ ||

ವೈದ್ಯ ಬಂದನು ವೇದವೇದ್ಯ ನೋಡಿಗಲೇ

ಶ್ರೀದೇವಿ ರಮಣನು ಶ್ರೀನಿವಾಸನೆಂಬ || ಅಪ ||

ಎಷ್ಟು ದಿನದ ರೋಗಗಳೆಂಬುದ ಬಲ್ಲ

ಗಟ್ಟಿಯಾಗಿ ಧಾತು ರಸಗಳನು ಬಲ್ಲ

ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ

ಶಿಷ್ಯವಾದ ದೇಹ ಕೊಟ್ಟು ಕಾಯುವನಿವ || 1 ||

ಹೊನ್ನು - ಹಣಗಳ ಅನ್ನವ ಅನುಸರಿಸಿ

ತನ್ನ ದಾಸನೆಂಬ ನಿಜವ ನೋಡಿ

ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ

ತನ್ನ ನಾಮಾಮೃತ ದಿವ್ಯ ಔಷಧವೀವ || 2 ||

ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ

ಈ ತನುವಿಗೆಂದೆಂದು ರೋಗ ಬರಲರಿಯದು

ಈತ ಅನಂತ ರೂಪದಿ ಜೀವರಿಗೆ ಮುನ್ನ

ಪ್ರೀತಿಯಿಂದಲಿ ಭವರೋಗ ಬಿಡಿಸುವ || 3 ||

ಧರ್ಮ ವೈದ್ಯನಿವ ಜಗಕ್ಕೆಲ್ಲ ಒಬ್ಬನೆ

ಮರ್ಮಬಲ್ಲ ರೋಗ ಜೀವಂಗಳ  
ನಿರ್ಮಲವಾಗಿಹ ತನ್ನ ನಾಮಸ್ಮರಣೆ  
ಒಮ್ಮೆ ಮಾಡಲು ಭವರೋಗ ಬಿಡಿಸುವ || 4 ||

ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ  
ಅನ್ಯ ಮಂತ್ರ - ತಂತ್ರ - ಜಪವೇತಕೆ  
ಚೆನ್ನ ಪುರಂದರ ವಿಠಲನ್ನ ನೆನೆದರೆ  
ಮನ್ನಿಸಿ ಸಲಹುವ ವೈದ್ಯ ಶಿರೋಮಣಿ || 5 ||

### ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಪರಮಾತ್ಮನನ್ನು ವೈದ್ಯನೆಂದು ರೂಪಿಸಿ ದಾಸರು ಈ ಪದ್ಯವನ್ನು ಬರೆದಿದ್ದಾರೆ.

**ವೇದವೇದ್ಯ** = ವೇದಗಳಿಂದ ತಿಳಿಯಲು ಸಾಧ್ಯವಾದವನು

**ಧಾತು** = ಈ ದೇಹದಲ್ಲಿ ಸಪ್ತ ಧಾತುಗಳಿವೆಯೆಂದು ವೈದ್ಯ ಶಸ್ತ್ರ ಹೇಳುತ್ತದೆ. ಇವು ದೇಹದ ಘಟಕಗಳು.

**ರಸ** = ದೇಹದಲ್ಲಿಯ ಪುವಾಹಿಗಳು

**ಶಿಷ್ಯ** = ಬಲಿಷ್ಠ ಮತ್ತು ಪವಿತ್ರ

**ಸ್ವಾದು** = ರುಚಿಕಟ್ಟು

**ಧರ್ಮವೈದ್ಯ** = ಧರ್ಮನಿಷ್ಠರಿಗೆ ಔಷಧ ಕೊಡುವವ

**Classification:** Keerthane

**Ankita:** purandara vittala

**Location:** NA

**Category:** Vishnu Stuti, Srinivasa Stuti

**Group Words:** Vishnu, srinivasa, Vaidya, bhava, roga, deha, bangara, rokka,  
nalige, amruta, dharma, Ananta, jaga, priti, Nirmala, anna,

**Pravachana:** NA

**Explanation:** NA